



ದಿ ಜನತಾ ಕೋ-ಆಪರೇಟಿವ್ ಬ್ಯಾಂಕ್ ಅ.,



ಕೇಂದ್ರ ಕಛೇರಿ : ಮಲ್ಲೇಶ್ವರಂ, ಬೆಂಗಳೂರು-560 055.

ಸರ್ವಸದಸ್ಯರ ಸಭೆಯ ಸೂಚನಾ ತಿಳುವಳಿಕೆ

ಬ್ಯಾಂಕಿನ 2024-25ನೇ ಸಾಲಿನ 60ನೇ ವಾರ್ಷಿಕ ಸರ್ವಸದಸ್ಯರ ಸಭೆಯು ದಿನಾಂಕ 24.08.2025 ರ ಭಾನುವಾರ ಬೆಳಿಗ್ಗೆ 9.30 ಗಂಟೆಗೆ ಸರಿಯಾಗಿ ವೈ.ಮುನಿಸ್ವಾಮಪ್ಪ ಕಲ್ಯಾಣ ಮಂಟಪ, ಯಶವಂತಪುರ, (ಗೋಪಾಲ್ ಟಾಕೀಸ್ ಪಕ್ಕ) ಬೆಂಗಳೂರು-22 ಇದರ ಆವರಣದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ.ಸಿ.ಎಲ್.ಮರಿಗೌಡರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸದರಿ ಸಭೆಯಲ್ಲಿ ಈ ಕೆಳಗೆ ಸೂಚಿಸಿರುವ ವಿಷಯಗಳನ್ನು ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಾಗಿರುವುದರಿಂದ ತಾವುಗಳು ಸಕಾಲಕ್ಕೆ ಆಗಮಿಸಿ ಸಭೆಯ ಕಾರ್ಯ ಕಲಾಪಗಳಲ್ಲಿ ಭಾಗವಹಿಸಬೇಕಾಗಿ ವಿನಂತಿಸಿಕೊಳ್ಳಲಾಗಿದೆ.

ವಿಷಯಗಳು:

1. ಪ್ರಾರ್ಥನೆ
2. ಸ್ವಾಗತ ಭಾಷಣ
3. ನಿಧನ ಹೊಂದಿದ ಸದಸ್ಯರಿಗೆ ಸಂತಾಪ ಸೂಚಿಸುವುದು.
4. ಸರ್ವಸದಸ್ಯರ ಸಭೆಯ ಸೂಚನಾ ತಿಳುವಳಿಕೆಯನ್ನು ಓದಿ ದಾಖಲಿಸುವುದು.
5. 2023-24ನೇ ಸಾಲಿನ ಸಾಮಾನ್ಯ ಸಭೆಯ ನಡವಳಿಕೆಯನ್ನು ಓದಿ ದಾಖಲಿಸುವುದು.
6. 2024-25ನೇ ಸಾಲಿನ ಆಡಳಿತ ಮಂಡಳಿಯ ವರದಿಯನ್ನು ಓದಿ ದಾಖಲಿಸುವುದು.
7. ದಿನಾಂಕ 31.03.2025 ಕ್ಕೆ ಅಖೈರುಗೊಂಡ ಆಡೀಟ್ ಆದ ಹಣಕಾಸು ತಃಖ್ತೆಗಳನ್ನು ಅಂಗೀಕರಿಸುವುದು ಮತ್ತು ವರ್ಷದ ಲೆಕ್ಕಪರಿಶೋಧನಾ ವರದಿ ಹಾಗೂ ಅನುಪಾಲನಾ ವರದಿಯ ಪರಿಶೀಲನೆ.
8. 2024-25ನೇ ಸಾಲಿನ ನಿವ್ವಳ ಲಾಭದ ಹಂಚಿಕೆ.
9. 2024-2025ನೇ ಸಾಲಿನ ಅಂದಾಜು ಮೊಬಲಗಿಗಿಂತ ಹೆಚ್ಚಾಗಿ ಆಗಿರುವ ವೆಚ್ಚಗಳ ಅನುಮೋದನೆ ಮತ್ತು 2025-26ನೇ ಸಾಲಿನ ಅಂದಾಜು ಆಯವ್ಯಯ ಪಟ್ಟಿಯನ್ನು ಅಂಗೀಕರಿಸುವುದು.
10. ಆಡಳಿತ ಮಂಡಳಿಯು ರೂಪಿಸಿರುವ ಬ್ಯಾಂಕಿನ ಮುಂಬರುವ ವರ್ಷದ ಕಾರ್ಯ ಚಟುವಟಿಕೆಗಳ ಪರಿಶೀಲನೆ.
11. ಬ್ಯಾಂಕಿಗೆ ಅಗತ್ಯ ಬಿದ್ದಲ್ಲಿ ಬಾಹ್ಯ ಮೂಲಗಳಿಂದ ಪಡೆಯಬಹುದಾದ ಸಾಲದ ಗರಿಷ್ಠ ಮಿತಿಯನ್ನು ನಿಗದಿಪಡಿಸುವುದು.
12. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ಕಲಂ 30(1ಎ) ರನ್ವಯ 2025-26ನೇ ಸಾಲಿಗೆ ಶಾಸನಬದ್ಧ ಲೆಕ್ಕಪರಿಶೋಧಕರನ್ನು ಭಾರತೀಯ ರಿಸರ್ವ್ ಬ್ಯಾಂಕಿನ ಅನುಮತಿಯೊಂದಿಗೆ ನೇಮಕ ಮಾಡಿಕೊಳ್ಳುವುದನ್ನು ಅನುಮೋದಿಸುವುದು.
13. ಬ್ಯಾಂಕಿನ ಸಿಬ್ಬಂದಿ ವೃಂದಬಲ ಮತ್ತು ನೌಕರರಿಗೆ ಕೊಡಲಾಗುವ ವೇತನ, ವೇತನ ಶ್ರೇಣಿ, ತುಟ್ಟಿಭತ್ಯೆ ಮತ್ತು ಇತರ ಆರ್ಥಿಕ ಸೌಲಭ್ಯಗಳು ಹಾಗೂ ಕರ್ನಾಟಕ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ವೇತನ ಪರಿಷ್ಕರಣಾ ಸಮಿತಿ ಕಾಲಕಾಲಕ್ಕೆ ಮಾಡುವ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಪರಿಶೀಲನೆ.
14. ಬ್ಯಾಂಕಿನ ಸದಸ್ಯರು ಮತ್ತು ನಿರ್ದೇಶಕರು ಬಳಸಬಹುದಾದ ಸೇವೆಗಳ ವಿಮರ್ಶೆ.
15. ಆಡಳಿತ ಮಂಡಳಿ ಮತ್ತು ಉಪಸಮಿತಿ ಸಭೆಗಳಿಗೆ ಹಾಜರಾಗುವ ನಿರ್ದೇಶಕರುಗಳಿಗೆ ಮತ್ತು ಪದಾಧಿಕಾರಿಗಳಿಗೆ ಸಂದಾಯವಾಗುತ್ತಿರುವ ಉಪಸ್ಥಿತಿಯ ಸಂಭಾವನೆ ಬಗ್ಗೆ ವಿಮರ್ಶೆ ಹಾಗೂ ಅವರ ಸ್ಥಾನದಲ್ಲಿನ ಕರ್ತವ್ಯಕ್ಕೆ ಅನುಗುಣವಾಗಿ ನೀಡುತ್ತಿರುವ ಪ್ರಯಾಣ ಭತ್ಯೆ ಹಾಗೂ ಸಂಬಂಧಪಟ್ಟ ಸಭೆಗಳಲ್ಲಿ ಅವರ ಹಾಜರಾತಿಯನ್ನು ಅವಲೋಕಿಸುವುದು.
16. ಮೀಸಲು ಅಥವಾ ಇತರೆ ನಿಧಿಗಳ ವಾಸ್ತವಿಕ ವಿಮರ್ಶೆ.
17. ಬ್ಯಾಂಕಿಗೆ ಸದಸ್ಯರನ್ನು ಸೇರಿಸಿಕೊಂಡ ಮತ್ತು ಸದಸ್ಯತ್ವದಿಂದ ಸಮಾಪನೆ ಮಾಡಿರುವ ಬಗ್ಗೆ ವಿಮರ್ಶೆ.
18. ಬ್ಯಾಂಕು ತನ್ನ ನಿಧಿಗಳನ್ನು ಕಾಯ್ದೆ ಕಲಂ 58ರ ಪ್ರಕಾರ ತೊಡಗಿಸಲು ಅನುಮತಿ ನೀಡುವುದು.
19. ಸದಸ್ಯರು ಲಿಖಿತ ಮೂಲಕ ಪ್ರಸ್ತಾಪಿಸಿರುವ ವಿಷಯಗಳ ಬಗ್ಗೆ ಚರ್ಚೆ.
20. ಸಭಾಧ್ಯಕ್ಷರ ಅಪ್ಪಣೆ ಮೇರೆಗೆ ಇತರೆ ವಿಷಯಗಳನ್ನು ಪ್ರಸ್ತಾಪಿಸುವುದು.
21. ವಂದನಾರ್ಪಣೆ.

ಆಡಳಿತ ಮಂಡಳಿ ಅಪ್ಪಣೆ ಮೇರೆಗೆ

ಸಹಿ/-

ದಿನಾಂಕ : 08-08-2025

ಸ್ಥಳ : ಬೆಂಗಳೂರು.

(ಶ್ರೀಮತಿ. ವಿನೋದ ಶಿವರಾಮಯ್ಯ)

ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಪ್ರಭಾರ)

ಸೂಚನೆ

- ಸರ್ವಸದಸ್ಯರ ಸಭೆಯಲ್ಲಿ ಚರ್ಚೆಗೆ ವಿಷಯಗಳು ಏನಾದರೂ ಇದ್ದಲ್ಲಿ ಅಂತಹ ವಿಷಯಗಳನ್ನು ಲಿಖಿತವಾಗಿ ಸದಸ್ಯರು 5 ದಿನಗಳ ಒಳಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಸಲ್ಲಿಸುವುದು
- ವಾರ್ಷಿಕ ಲೆಕ್ಕಪರಿಶೋಧನಾ ವರದಿಯನ್ನು ದಿನಾಂಕ 15-08-2025 ರ ನಂತರ ಬ್ಯಾಂಕಿನಲ್ಲಿ ಪಡೆಯಬಹುದು.
- ಸದಸ್ಯರು ಸಭೆಗೆ ಬರುವಾಗ ಗುರುತಿನ ಚೀಟಿ ಮತ್ತು ಸರ್ವಸದಸ್ಯರ ಸಭೆಯ ತಿಳುವಳಿಕೆಯನ್ನು ಕಡ್ಡಾಯವಾಗಿ ತರತಕ್ಕದ್ದು.
- ಎಲ್ಲಾ ಸದಸ್ಯರು ತಪ್ಪದೆ ಹಾಜರಿ ಪುಸ್ತಕದಲ್ಲಿ ಸಹಿ ಹಾಕತಕ್ಕದ್ದು.
- ವಿಳಾಸ ಬದಲಾವಣೆ ಇದ್ದಲ್ಲಿ ಅಥವಾ ದೂರವಾಣಿ ಸಂಖ್ಯೆಯ ಬದಲಾವಣೆ ಇದ್ದಲ್ಲಿ ತಕ್ಷಣ ಲಿಖಿತವಾಗಿ ತಿಳಿಸತಕ್ಕದ್ದು.
- ಸುಸ್ತಿ ಸಾಲಗಾರ ಸದಸ್ಯರಿಗೆ /ಕಳೆದ ಐದು ಸಹಕಾರ ವರ್ಷಗಳ ಪೈಕಿ ಯಾವುದೇ ಎರಡು ವರ್ಷಗಳಲ್ಲಿ ಕನಿಷ್ಠ ವ್ಯವಹಾರ ಮಾಡದೇ ಇರುವ ಸದಸ್ಯರಿಗೆ /ಹಿಂದಿನ ಐದು ವಾರ್ಷಿಕ ಸರ್ವಸದಸ್ಯರ ಸಭೆಗಳಲ್ಲಿ ಕನಿಷ್ಠ ಎರಡು ಸಭೆಗಳಿಗೆ ಹಾಜರಾಗದೆ ಇರುವ ಸದಸ್ಯರುಗಳಿಗೆ ಸಭೆ ನಡವಳಿಕೆಗಳಲ್ಲಿ ಪಾಲ್ಗೊಳ್ಳುವ ಮತ್ತು ಮುಂಬರುವ ಚುನಾವಣೆಯಲ್ಲಿ ಮತ ಚಲಾಯಿಸಲು ಹಕ್ಕಿರುವುದಿಲ್ಲ.
- ಅನುತ್ತಾದಕ ಸಾಲಗಳ ಪ್ರಮಾಣವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಎಲ್ಲಾ ಸಾಲಗಾರರ ಸಾಲದ ಕಂತು ಮರು ಪಾವತಿ ದಿನಾಂಕವನ್ನು ಪ್ರತಿ ತಿಂಗಳ 10 ನೇ ತಾರೀಖಿಗೆ ನಿಗದಿಪಡಿಸಲಾಗಿದ್ದು ಮಾನ್ಯ ಸಾಲಗಾರ ಸದಸ್ಯರು ಸಹಕರಿಸಬೇಕಾಗಿ ವಿನಂತಿ.
- ಸದಸ್ಯರಿಗೆ ಬೆಳಿಗ್ಗೆ 9.00 ರಿಂದ 11.00 ಗಂಟೆಯವರೆಗೆ ಉಪಹಾರ ವ್ಯವಸ್ಥೆ ಮಾಡಲಾಗಿದೆ ಹಾಗೂ ಸರ್ವ ಸದಸ್ಯರ ಸಭೆಗೆ ಹಾಜರಾಗುವ ಪ್ರತಿ ಸದಸ್ಯರ ಉಳಿತಾಯ ಖಾತೆಗೆ ಪ್ರಯಾಣ ಭತ್ಯೆ ರೂ.500/-ಗಳನ್ನು ಜಮಾ ಮಾಡಲಾಗುವುದು. ಮಾನ್ಯ ಸದಸ್ಯರು ಸಭೆಗೆ ಹಾಜರಾಗುವ ಮುನ್ನ ದಯಮಾಡಿ ತಮ್ಮ ಸದಸ್ಯತ್ವದ ಖಾತೆ ಸಂಖ್ಯೆ ಹಾಗೂ ಉಳಿತಾಯ ಖಾತೆ ಸಂಖ್ಯೆಗಳನ್ನು ತಪ್ಪದೇ ಹಾಜರಾತಿ ಪುಸ್ತಕದಲ್ಲಿ ನಮೂದಿಸಿ ಸಹಿ ಮಾಡುವ ಮೂಲಕ ಸಹಕರಿಸಬೇಕಾಗಿ ವಿನಂತಿಸಿಕೊಳ್ಳಲಾಗಿದೆ.

ಈ ಕೆಳಕಂಡ ವರ್ಗದ ಸದಸ್ಯರು ಒಂದು ವರ್ಷದ ಅವಧಿಗೆ ಬ್ಯಾಂಕಿನ ಸಾಮಾನ್ಯ ಸಭೆಯಲ್ಲಿ ಅಥವಾ ಮಂಡಲಿ ಸದಸ್ಯರ ಚುನಾವಣೆಯಲ್ಲಿ ಮತಚಲಾಯಿಸುವ ತಮ್ಮ ಹಕ್ಕನ್ನು ಕಳೆದುಕೊಳ್ಳುತ್ತಾರೆ.

a) ಕಳೆದ ಐದು ವಾರ್ಷಿಕ ಸಾಮಾನ್ಯ ಸದಸ್ಯರ ಸಭೆಗಳ ಪೈಕಿ ಎರಡು ವಾರ್ಷಿಕ ಸಾಮಾನ್ಯ ಸಭೆಗಳಿಗೆ ಹಾಜರಾಗಲು ತಪ್ಪಿದ ಸದಸ್ಯರುಗಳು ಅಥವಾ ಪ್ರತಿನಿಧಿಗಳು.

b) ಹಿಂದಿನ ಐದು ಸಹಕಾರ ವರ್ಷಗಳ ಪೈಕಿ ಯಾವುದೇ ಎರಡು ಸಹಕಾರ ವರ್ಷಕ್ಕಾಗಿ ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸಿದಂತೆ ಬ್ಯಾಂಕು ದೊರಕಿಸಿಕೊಡುವ ಈ ಕೆಳಕಂಡ ಕನಿಷ್ಠ ಸೇವೆಗಳನ್ನು ಅಥವಾ ಸೌಲಭ್ಯಗಳನ್ನು ಬಳಸಿಕೊಳ್ಳಲು ತಪ್ಪಿದ್ದಲ್ಲಿ ಅಂಥ ಸದಸ್ಯನು ಒಂದು ವರ್ಷಗಳವರೆಗೆ ಸಾಮಾನ್ಯ ಸಭೆಯಲ್ಲಿ ಮತ ನೀಡುವ ಹಕ್ಕನ್ನು ಹಾಗೂ ನಿರ್ದೇಶಕರ ಚುನಾವಣೆಯಲ್ಲಿ ಮತ ನೀಡುವ ಮತ್ತು ಸ್ಪರ್ಧಿಸುವ ಹಕ್ಕನ್ನು ಹೊಂದಿರತಕ್ಕದ್ದಲ್ಲ.

ಕನಿಷ್ಠ ಠೇವಣಿ ರೂ.500/- ಅಥವಾ ಕನಿಷ್ಠ ಅವಧಿಯ ಮಾಸಿಕ ರೂ.100/- ಆವರ್ತ ಠೇವಣಿ.

ಅಥವಾ

ಉಳಿತಾಯ ಖಾತೆಯಲ್ಲಿ ಒಂದು ವರ್ಷದಲ್ಲಿ ಕನಿಷ್ಠ 2 ವಹಿವಾಟುಗಳು ಮತ್ತು ಖಾತೆಯಲ್ಲಿ ಕನಿಷ್ಠ ರೂ.500/- ಧನ ಶಿಲ್ಕು ನಿರ್ವಹಣೆ.

ಅಥವಾ

ನಿಯಮಗಳಿಗೆ ಒಳಪಟ್ಟು ಸಾಲ/ಭದ್ರತಾ ಕಪಾಟು ಪಡೆಯುವುದು.

ಅಥವಾ

ಬ್ಯಾಂಕಿನ ಉಪನಿಯಮ 11ರ ಅನ್ವಯ ಬ್ಯಾಂಕಿನ ಸದಸ್ಯರು ಕನಿಷ್ಠ ಷೇರು ಮೊಬಲಗು ರೂ.1000/- ಹೊಂದಿರಬೇಕಾಗಿರುತ್ತದೆ. ಕನಿಷ್ಠ ಮೊಬಲಗು ಹೊಂದಿರದಂತಹ ಸದಸ್ಯರ ಸದಸ್ಯತ್ವವನ್ನು ಮುಕ್ತಾಯಗೊಳಿಸಿ ಷೇರು ಧನವನ್ನು ಷೇರು ಅಮಾನತ್ತು ಖಾತೆಗೆ ವರ್ಗಾಯಿಸಬೇಕಾಗಿರುತ್ತದೆ. ಆದ್ದರಿಂದ ರೂ.1000/-ಕ್ಕಿಂತ ಕಡಿಮೆ ಷೇರು ಧನ ಹೊಂದಿರುವ ಮಾನ್ಯ ಸದಸ್ಯರುಗಳು ಷೇರು ಮೊಬಲಗನ್ನು ರೂ.1000/-ಇರುವಂತೆ ತಮ್ಮ ಷೇರು ಖಾತೆಗೆ ಜಮಾ ಮಾಡಬೇಕಾಗಿ ಕೋರಲಾಗಿದೆ ಹಾಗೂ ಷೇರು ಮೊತ್ತವು 100/-ರ ಗುಣಾಂಕದಲ್ಲಿರುವಂತೆ ನೋಡಿಕೊಳ್ಳತಕ್ಕದ್ದು.

ಅಧ್ಯಕ್ಷರ ಮನದಾಕದ ಮಾತು



ಆತ್ಮೀಯ ಸದಸ್ಯ ಬಂಧುಗಳೇ,

ನಿಮ್ಮ ಮೆಚ್ಚಿನ”ದಿ ಜನತಾ ಕೋ-ಆಪರೇಟೀವ್ ಬ್ಯಾಂಕಿನ ಸಂಸ್ಥಾಪಕರುಗಳು ಹಾಗೂ ಬ್ಯಾಂಕಿನ ಬೆಳವಣಿಗೆಗೆ ನಿಸ್ವಾರ್ಥ ಸೇವೆ ಸಲ್ಲಿಸಿದ ಹಿರಿಯ ಚೇತನಗಳನ್ನು ಸ್ಮರಿಸುತ್ತಾ ತಮ್ಮೆಲ್ಲರನ್ನು ಬ್ಯಾಂಕಿನ 60ನೇ ವಾರ್ಷಿಕ ಮಹಾಸಭೆಗೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ನಿಮ್ಮ ಬ್ಯಾಂಕು ತನ್ನ ಕಷ್ಟದ ದಿನಗಳನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಒಂದು ಸದೃಢ ಸಂಸ್ಥೆಯಾಗಿ ಹೊರ ಹೊಮ್ಮಿರುವ ಈ ಶುಭ ಸಂದರ್ಭದಲ್ಲಿ ತಮ್ಮೆಲ್ಲರಿಗೂ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ದಿನಾಂಕ 31.03.2025ಕ್ಕೆ ಅಖೈರುಗೊಂಡ ಆರ್ಥಿಕ ವರ್ಷದಲ್ಲಿ ಬ್ಯಾಂಕು ತನ್ನೆಲ್ಲಾ ಖರ್ಚು ವೆಚ್ಚಗಳನ್ನು ಕಳೆದು ನಿಯಮಾನುಸಾರ ಆದಾಯ ತೆರಿಗೆ ಪಾವತಿಸಿದ ನಂತರ ರೂ.17.54 ಕೋಟಿಗಳ ನಿವ್ವಳ ಲಾಭಗಳಿಸಿರುತ್ತದೆ. ಸಂಸ್ಥೆಯ ಇತಿಹಾಸದಲ್ಲಿ ಇದೊಂದು ದಾಖಲೆಯ ಲಾಭ ಗಳಿಕೆಯಾಗಿರುತ್ತದೆ.

ಕರ್ನಾಟಕ ರಾಜ್ಯದಲ್ಲಿ 252 ಪಟ್ಟಣ ಸಹಕಾರ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿದ್ದು, ನಿವ್ವಳ ಲಾಭಗಳಿಕೆಯಲ್ಲಿ ನಿಮ್ಮ ಬ್ಯಾಂಕು ಎರಡನೇ ಉನ್ನತ ಸ್ಥಾನದಲ್ಲಿದೆ ಎಂಬ ಸಂಗತಿ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿರುತ್ತದೆ. ಕೇವಲ ಲಾಭ ಗಳಿಕೆಯಲ್ಲಿ ಮಾತ್ರವಲ್ಲದೆ ಸುಸ್ತಿ ಸಾಲ ವಸೂಲಾತಿಯಲ್ಲಿಯೂ ಬ್ಯಾಂಕು ಅತ್ಯುನ್ನತ ಪ್ರಗತಿ ಸಾಧಿಸಿದ್ದು, ನಿವ್ವಳ ಅನುತ್ಪಾದಕ ಸಾಲಗಳ ಪ್ರಮಾಣ ಶೂನ್ಯಕ್ಕೆ ಇಳಿದಿರುತ್ತದೆ. ಇಷ್ಟು ಮಾತ್ರವಲ್ಲದೆ ಒಂದು ಆರ್ಥಿಕ ಸದೃಢ ಬ್ಯಾಂಕು ಎಂದು ನಿರ್ದರಿಸಲು ಭಾರತೀಯ ರಿಸರ್ವ್ ಬ್ಯಾಂಕು ನಿಗದಿಗೊಳಿಸಿರುವ ಎಲ್ಲಾ ಮಾನದಂಡಗಳನ್ನು (Criteria) ಪೂರೈಸುವ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್ ವಿಧಿಸಿದ್ದ ಕೆಲವೊಂದು ಹೆಚ್ಚುವರಿ ಪ್ರತಿಬಂಧಗಳಿಂದ (SAF) ಹೊರಬಂದಿದೆ ಎಂದು ತಿಳಿಸಲು ಸಂತೋಷಿಸುತ್ತೇನೆ.

ಬಂಧುಗಳೇ, ದಿನಾಂಕ 07.01.2024 ರಂದು ನಡೆದ ಆಡಳಿತ ಮಂಡಳಿ ಚುನಾವಣೆಯ ಸಮಯದಲ್ಲಿ ನಾನು ಎರಡು ಆಶ್ವಾಸನೆಗಳನ್ನು ನೀಡಿದ್ದೆ, ಅದರಲ್ಲಿ ಒಂದನೆಯದಾಗಿ ಅನುತ್ಪಾದಕ ಸಾಲಗಳ ಪ್ರಮಾಣವನ್ನು ಶೂನ್ಯಕ್ಕೆ ತರುವುದು, ಎರಡನೆಯದಾಗಿ ಲಾಭಾಂಶದಿಂದ (ಡಿವಿಡೆಂಡ್) ವಂಚಿತರಾಗಿರುವ ನನ್ನ ಸದಸ್ಯ ಬಂಧುಗಳಿಗೆ ಡಿವಿಡೆಂಡ್ ಪಾವತಿಸುವುದು. ನಿಮ್ಮೆಲ್ಲರ ಆಶೀರ್ವಾದ ಹಾಗೂ ಸಹಕಾರದಿಂದಾಗಿ ನನ್ನ ಆ ಎರಡು ಆಶ್ವಾಸನೆಗಳನ್ನು ಈಡೇರಿಸಲು ಸಾಧ್ಯವಾಗಿದೆ ಅದಕ್ಕಾಗಿ ದಯಾಮಯನಾದ ಭಗವಂತನಿಗೆ ಭಕ್ತಿ ಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.

ದಿನಾಂಕ 31.03.2025ಕ್ಕೆ ಅಖೈರುಗೊಂಡ ಆರ್ಥಿಕ ವರ್ಷದ ಲೆಕ್ಕಪತ್ರಗಳನ್ನು ಮೆ|| ವೈ.ಸಿ.ಆರ್.ಜಿ ಅಂಡ್ ಅಸೋಸಿಯೇಟ್ಸ್ ರವರು ಪರಿಶೋಧಿಸಿ ನೀಡಿರುವ ವರದಿಯನ್ನು ದಿನಾಂಕ 24.08.2025 ರಂದು ನಡೆಯಲಿರುವ ವಾರ್ಷಿಕ ಮಹಾಸಭೆಯ ಮುಂದೆ ಮಂಡಿಸಲಿದ್ದು, ತಾವುಗಳು ಸದರಿ ಸಭೆಗೆ ಹಾಜರಾಗಿ ವರದಿಯಲ್ಲಿನ ಅಂಕಿ ಅಂಶಗಳ ಬಗ್ಗೆ ಚರ್ಚಿಸುವ ಮೂಲಕ ಸಲಹೆ ಸೂಚನೆಗಳನ್ನು ನೀಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ಯಾವುದೇ ಒಂದು ಸಂಸ್ಥೆ ಪ್ರಗತಿ ಪಥದಲ್ಲಿ ಮುನ್ನಡೆದಿದೆ ಎಂದರೆ ಅದು ಕೇವಲ ಒಬ್ಬ ವ್ಯಕ್ತಿ ಯಿಂದ ಸಾಧ್ಯವಾದುದಲ್ಲ ಎಂಬ ಸತ್ಯವನ್ನು ಅರಿಯಬೇಕಾಗಿದೆ. ಅಂತಹ ಸಾಧನೆಯ ಹಿಂದೆ ಅನೇಕ ವ್ಯಕ್ತಿಗಳ ಪರಿಶ್ರಮವಿರುತ್ತದೆ. ಅದರಲ್ಲೂ ಮುಖ್ಯವಾಗಿ ಉಪಾಧ್ಯಕ್ಷರಾದ ಶ್ರೀ.ಅರವಿಂದ.ಬಿ ಹಾಗೂ ಆಡಳಿತ ಮಂಡಳಿಯ ಎಲ್ಲಾ ಸದಸ್ಯರ ಸಹಕಾರದ ಜೊತೆಗೆ ಸಿಬ್ಬಂದಿ ಮಿತ್ರರ ಪರಿಶ್ರಮದಿಂದಾಗಿ ಬ್ಯಾಂಕು ಉತ್ತಮ ಸ್ಥಿತಿಗೆ ತಲುಪಿದೆ ಎಂದರೆ ತಪ್ಪಾಗಲಾರದು ಅದಕ್ಕಾಗಿ ಅವರೆಲ್ಲರಿಗೂ ಪ್ರೀತಿ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಬ್ಯಾಂಕಿನ ಆಡಳಿತ ಹಾಗೂ ವ್ಯವಹಾರಗಳ ಸುಗಮ ನಿರ್ವಹಣೆಗಾಗಿ ವ್ಯವಸ್ಥಾಪನಾ ಮಂಡಳಿ ಹಾಗೂ ಸಲಹಾ ಸಮಿತಿ ರಚಿಸಲಾಗಿದ್ದು, ಇವುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸದಸ್ಯರುಗಳು ವಿವಿಧ ಕ್ಷೇತ್ರಗಳಲ್ಲಿ ತಾವು ಗಳಿಸಿರುವ ಅನುಭವವನ್ನು ಬ್ಯಾಂಕಿನ ಅಭಿವೃದ್ಧಿಗಾಗಿ ವಿನಿಯೋಗಿಸುವ ಮೂಲಕ ನಮಗೆ ಸಹಕಾರ ನೀಡುತ್ತಿದ್ದಾರೆ ಅವರ ಸಹಕಾರಕ್ಕಾಗಿ ಕೃತಜ್ಞಾಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಹಾಗೆಯೇ ಕಾನೂನು ಸಲಹೆಗಾರರು, ಮೌಲ್ಯಮಾಪಕರು, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಸಹಕಾರ ಇಲಾಖೆಯ ಅಧಿಕಾರಿಗಳು, ಲೆಕ್ಕಪರಿಶೋಧಕರು ಇವರುಗಳೆಲ್ಲರ ಸಲಹೆ ಸಹಕಾರದಿಂದಾಗಿ ಬ್ಯಾಂಕು ಒಂದು ಉತ್ತಮ ಸಂಸ್ಥೆಯಾಗಿ ರೂಪುಗೊಂಡಿದೆ ಅದಕ್ಕಾಗಿ ಅವರೆಲ್ಲರಿಗೂ ಗೌರವಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಕಷ್ಟದ ಸಮಯದಲ್ಲಿ ನಮ್ಮಿಂದ ದೂರ ಹೋಗದೆ ತಮ್ಮ ಬ್ಯಾಂಕಿಂಗ್ ವ್ಯವಹಾರಗಳನ್ನು ನಮ್ಮೊಂದಿಗೆ ಮುಂದುವರೆಸುವ ಮೂಲಕ ಸಹಕರಿಸಿದ, ನಮ್ಮೆಲ್ಲಾ ಗ್ರಾಹಕ ಬಂಧುಗಳಿಗೆ ಅಭಿಮಾನದ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ತಾವೆಲ್ಲರೂ ದಿನಾಂಕ 24.08.2025 ಭಾನುವಾರದಂದು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಹಾಜರಾಗುವ ಮೂಲಕ ಬ್ಯಾಂಕಿನ ಬಗ್ಗೆ ನಿಮಗಿರುವ ಬದ್ಧತೆಯನ್ನು ಪ್ರದರ್ಶಿಸುತ್ತಿರೆಂದು ನಂಬಿರುತ್ತೇನೆ.

ವಂದನೆಗಳೊಂದಿಗೆ

ತಮ್ಮ ವಿಶ್ವಾಸಿ

ಸಹಿ/-

ಸಿ. ಎಲ್. ಮಲಿಗೌಡ

ಅಧ್ಯಕ್ಷರು

ವಿಶೇಷ ಸೂಚನೆ

ಮಾನ್ಯ ಗ್ರಾಹಕರು/ಸದಸ್ಯರಿಗೆ:-

1. ಭಾರತೀಯ ರಿಸರ್ವ್‌ಬ್ಯಾಂಕಿನ ಇತ್ತೀಚಿನ ಸುತ್ತೋಲೆಯನ್ವಯ ಪಟ್ಟಣ ಸಹಕಾರಿ ಬ್ಯಾಂಕುಗಳು ನಿಯಂತ್ರಕರ ಹೆಚ್ಚುವರಿ ಪ್ರತಿಬಂಧ (PCA) ಗಳ ಸುಳಿಯಲ್ಲಿ ಸಿಲುಕದಿರಲು ಪ್ರತಿ ತ್ರೈಮಾಸಿಕಾಂತ್ಯಕ್ಕೆ ಲಾಭ ಗಳಿಸುವುದು ಮತ್ತು ನಿವ್ವಳ ಅನುತ್ಪಾದಕ ಸಾಲಗಳ ಮಿತಿಯನ್ನು ಶೇ.6% ಕ್ಕಿಂತ ಕಡಿಮೆ ಪ್ರಮಾಣದಲ್ಲಿ ನಿರ್ವಹಿಸುವುದು ಕಡ್ಡಾಯವಾಗಿದ್ದು, ಮಾನ್ಯ ಸದಸ್ಯರು/ಸಾಲಗಾರರು ತಮ್ಮ ಸಾಲದ ಮಾಸಿಕ ಕಂತುಗಳನ್ನು ಕ್ರಮಬದ್ಧವಾಗಿ ಪಾವತಿಸುವುದರ ಮೂಲಕ ಸಹಕರಿಸಬೇಕಾಗಿ ವಿನಂತಿಸಲಾಗಿದೆ.
2. ಬ್ಯಾಂಕಿನ ಹೆಸರಿನಲ್ಲಿ 5 ಬ್ಯಾಂಕೇತರ ಸ್ಥಿರಾಸ್ತಿಗಳಿದ್ದು, ಬ್ಯಾಂಕು ಸ್ವಾಧೀನಪಡಿಸಿಕೊಂಡ ಏಳು ವರ್ಷದೊಳಗಾಗಿ ವಿಲೇವಾರಿ ಮಾಡುವುದು ಭಾರತೀಯ ರಿಸರ್ವ್‌ಬ್ಯಾಂಕಿನ ನಿಯಮಗಳಿಗನುಸಾರ ಕಡ್ಡಾಯವಾಗಿರುತ್ತದೆ. ಆದರೆ ಈ ಆಸ್ತಿಗಳನ್ನು ಅನೇಕ ಬಾರಿ ಹರಾಜು ಪ್ರಕ್ರಿಯೆಗೆ ಒಳಪಡಿಸಿದರೂ ಸಹ ಬಿಡ್ಡುದಾರರ/ಖರೀದಿದಾರರ ನಿರಾಸಕ್ತಿಯಿಂದಾಗಿ ಸದರಿ ಸ್ಥಿರಾಸ್ತಿಗಳನ್ನು ವಿಲೇವಾರಿ ಮಾಡಲು ಸಾಧ್ಯವಾಗಿರುವುದಿಲ್ಲ. ಈ ಬಗ್ಗೆ ಆಸಕ್ತಿಯುಳ್ಳ ಸದಸ್ಯರು ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ಸಂಪರ್ಕಿಸಲು ಕೋರಲಾಗಿದೆ.
3. ಬ್ಯಾಂಕಿನ ಸದಸ್ಯರುಗಳಿಗೆ ಈ ಹಿಂದೆ ನೀಡಲಾಗುತ್ತಿದ್ದ ಗುರುತಿನ ಚೀಟಿಯ ಬದಲಾಗಿ ಸ್ಮಾರ್ಟ್‌ಕಾರ್ಡ್ ವಿತರಣೆ ಮಾಡಲಾಗುತ್ತಿದ್ದು, ಮಾನ್ಯ ಸದಸ್ಯರು ಬ್ಯಾಂಕಿಗೆ ಕೆ.ವೈ.ಸಿ ದಾಖಲೆಗಳನ್ನು ಸಲ್ಲಿಸಿ ಸ್ಮಾರ್ಟ್‌ಕಾರ್ಡ್ ಪಡೆದುಕೊಳ್ಳಲು ಈ ಮೂಲಕ ವಿನಂತಿಸಲಾಗಿದೆ.
4. ಸಭೆಯಲ್ಲಿ ಸಾವಿರಾರು ಸದಸ್ಯರು ಭಾಗವಹಿಸುವ ನಿರೀಕ್ಷೆ ಇರುವುದರಿಂದ ಸಂಚಾರ ದಟ್ಟಣೆಯನ್ನು ತಪ್ಪಿಸಲು ಮಾನ್ಯ ಸದಸ್ಯರು ತಮ್ಮ ದ್ವಿಚಕ್ರ ವಾಹನವನ್ನು ಅಥವಾ ಸಾರ್ವಜನಿಕ ಸಾರಿಗೆಯನ್ನು ಬಳಸಿಕೊಂಡು ಸಭೆಯಲ್ಲಿ ಭಾಗವಹಿಸಲು ವಿನಂತಿಸಲಾಗಿದೆ.
5. ಮಾನ್ಯ ಸದಸ್ಯರು ಲೆಕ್ಕಪರಿಶೋಧನಾ ವರದಿಯನ್ನು ಓದಿ ಅರ್ಥಮಾಡಿಕೊಂಡು ಬ್ಯಾಂಕಿನ ಅಭಿವೃದ್ಧಿಗೆ ಮಾರಕ ಎನಿಸುವ ಟೀಕೆ-ಟಿಪ್ಪಣಿಗಳೇನಾದರೂ ವರದಿಯಲ್ಲಿ ಕಂಡುಬಂದಲ್ಲಿ ಅಂತಹ ಕನಿಷ್ಠ ಮೂರು ನ್ಯೂನತೆಗಳನ್ನು ಗುರುತಿಸಿ ಅದರ ಬಗ್ಗೆ ಪರಿಣಾಮಕಾರಿಯಾಗಿ ಮಾತಾನಾಡಿದರೆ ಅಂತಹ ಸದಸ್ಯರನ್ನು ಸಭೆಯಲ್ಲಿ ಸನ್ಮಾನಿಸುವ ಮೂಲಕ ಪ್ರೋತ್ಸಾಹಿಸಲಾಗುವುದು.
6. ಮಾನ್ಯ ಸದಸ್ಯರು ತಾವು ಪಡೆದಿರುವ ಸಾಲದ ಕಂತುಗಳನ್ನು ಪ್ರತಿ ತಿಂಗಳು ಕ್ರಮಬದ್ಧವಾಗಿ ಪಾವತಿಸುತ್ತಿದ್ದಲ್ಲಿ, ಬ್ಯಾಂಕು ನೀಡುತ್ತಿರುವ ಬಡ್ಡಿ ರಿಯಾಯಿತಿ ಮೊತ್ತ ಪ್ರತಿ ತಿಂಗಳು ನಿಮ್ಮ ಸಾಲದ ಖಾತೆಗೆ ಜಮಾ ಆಗುತ್ತಿರುವುದನ್ನು ಖಚಿತಪಡಿಸಿಕೊಳ್ಳಿ.
7. ಮಾನ್ಯ ಸದಸ್ಯರು/ಗ್ರಾಹಕರು ತಮ್ಮ ಚಾಲ್ತಿ ಖಾತೆ ಹಾಗೂ ಉಳಿತಾಯ ಖಾತೆಗಳ ಕೆ.ವೈ.ಸಿಯ ವಾರ್ಷಿಕ ನವೀಕರಣಕ್ಕೆ ಸಂಬಂಧಪಟ್ಟಂತೆ ಇತ್ತೀಚಿನ ಭಾವಚಿತ್ರ, ಗುರುತಿನ ಚೀಟಿ ಹಾಗೂ ವಿಳಾಸ ದೃಢೀಕರಣ ದಾಖಲೆಗಳನ್ನು ತಾವು ಖಾತೆ ನಿರ್ವಹಿಸುತ್ತಿರುವ ಶಾಖೆಗಳಲ್ಲಿ ನೀಡಿ ತಮ್ಮ ಖಾತೆಯನ್ನು ಚಾಲ್ತಿಯಲ್ಲಿರಿಸಿಕೊಳ್ಳಲು ಸೂಚಿಸಲಾಗಿದೆ. ಹೀಗೆ ಮಾಡಲು ತಪ್ಪಿದ್ದಲ್ಲಿ ತಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುವುದು ಹಾಗೂ ಹತ್ತು ವರ್ಷಗಳ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್‌ನ ಡಿ.ಈ.ಎ. ಖಾತೆಗೆ ವರ್ಗಾಯಿಸಲಾಗುವುದು.
8. ದಿ ಜನತಾ ಕೋ-ಆಪರೇಟಿವ್ ಬ್ಯಾಂಕ್ ಅಥವಾ ಅದರ ಉದ್ಯೋಗಿಗಳು, ನಿಮ್ಮ ಡೆಬಿಟ್ ಕಾರ್ಡ್ ಸಂಖ್ಯೆ, ಮುಕ್ತಾಯ ದಿನಾಂಕ, ಸಿವಿಎ, ಒಟಿಪಿ, ಪಾಸ್‌ವರ್ಡ್ ಗಳನ್ನು ಎಂದಿಗೂ ಕೇಳುವುದಿಲ್ಲ ಮತ್ತು ಕರೆ/ಇ-ಮೇಲ್ ಮೂಲಕ ಯಾರೊಂದಿಗೂ ಹಂಚಿಕೊಳ್ಳಬೇಡಿ, ಮೋಸದ ಕರೆಗಳು/ಎಸ್‌ಎಂಎಸ್/ಇ-ಮೇಲ್‌ಗಳ ಬಗ್ಗೆ ಜಾಗರೂಕರಾಗಿರಿ.

ದಿನಾಂಕ : 18-06-2025 ರಿಂದ ಜಾರಿಗೆ ಬರುವಂತೆ ತೇವಣಿಗಳ ಮೇಲಿನ ಬಡ್ಡಿದರಗಳನ್ನು ಈ ಕೆಳಕಂಡಂತೆ ಪರಿಷ್ಕರಿಸಲಾಗಿದೆ.

ವಿವರ	ಸಾಮಾನ್ಯ ವರ್ಗ	ಹಿರಿಯ ನಾಗರಿಕರಿಗೆ	80 ವರ್ಷ ಹಾಗೂ ಮೇಲ್ಪಟ್ಟ ಹಿರಿಯ ನಾಗರಿಕ ತೇವಣಿದಾರರಿಗೆ
7 ದಿನಗಳಿಂದ 45 ದಿನಗಳವರೆಗೆ	3.05%	3.55%	
46 ದಿನಗಳಿಂದ 179 ದಿನಗಳವರೆಗೆ	5.05%	5.55%	
180 ದಿನಗಳಿಂದ 210 ದಿನಗಳವರೆಗೆ	5.80%	6.30%	
211 ದಿನಗಳಿಂದ 1 ವರ್ಷಗಳ ಒಳಗೆ	6.05%	6.55%	
1 ವರ್ಷದಿಂದ 2 ವರ್ಷಗಳ ಒಳಗೆ	6.25%	6.75%	
444 ದಿನಗಳಿಗೆ	6.60%	7.10%	7.20% ಈ ಯೋಜನೆಗೆ ಮತ್ತೆ ಅನ್ವಯವಾಗುತ್ತದೆ.
2 ವರ್ಷದಿಂದ 3 ವರ್ಷಗಳ ಒಳಗೆ	6.45%	6.95%	
3 ವರ್ಷದಿಂದ 5 ವರ್ಷಗಳ ಒಳಗೆ	6.30%	6.80%	
5 ವರ್ಷದಿಂದ 10 ವರ್ಷಗಳ ವರೆಗೆ	6.05%	7.05%	
	ಉಳಿತಾಯ ಖಾತೆ : 2.50%		

ದಿನಾಂಕ : 01-06-2023 ರಿಂದ ಜಾರಿಗೆ ಬರುವಂತೆ ಸಾಲ ಮತ್ತು ಮುಂಗಡಗಳ ಮೇಲಿನ ಬಡ್ಡಿದರಗಳು

ಕ್ರಮ ಸಂಖ್ಯೆ	ಸಾಲದ ವಿಧಗಳು/ಉದ್ದೇಶ ಸ್ಥಿರಾಸ್ತಿ ಆಧಾರಿತ ಸಾಲಗಳು	ಸಾಲದ ಮಿತಿ	ಬಡ್ಡಿದರ	ಕಂತುಗಳು ಗರಿಷ್ಠ
1.	ಗೃಹ ಸಾಲ ಕಟ್ಟಡ ನಿರ್ಮಾಣ /ಖರೀದಿ	ಗರಿಷ್ಠ ರೂ.140 ಲಕ್ಷ ರೂ.25 ಲಕ್ಷಗಳವರೆಗೆ ರೂ.25 ಲಕ್ಷ ಮೇಲ್ಪಟ್ಟು ರೂ.70 ಲಕ್ಷಗಳವರೆಗೆ ರೂ.70 ಲಕ್ಷ ಮೇಲ್ಪಟ್ಟು ರೂ.140 ಲಕ್ಷದವರೆಗೆ	9.00% 10.00% 11.00%	180
2.	ನಿವೇಶನ ಖರೀದಿ	ಗರಿಷ್ಠ ರೂ.70 ಲಕ್ಷ ರೂ.25 ಲಕ್ಷಗಳವರೆಗೆ (ರೂ.25 ಲಕ್ಷ ಮೇಲ್ಪಟ್ಟು)	9.50% 10.50%	150
3.	ಮನೆ ರಿಪೇರಿ	ಗರಿಷ್ಠ ರೂ.20 ಲಕ್ಷ	11.00%	150
4.	ವಿದ್ಯಾಭ್ಯಾಸ ಭಾರತದ ಒಳಗೆ (ರೂ.10 ಲಕ್ಷ) ಭಾರತದ ಹೊರಗೆ(ರೂ.20 ಲಕ್ಷ)	ಗರಿಷ್ಠ ರೂ.20 ಲಕ್ಷ	10.50%	150
5.	ಮದುವೆ	ಗರಿಷ್ಠ ರೂ.10 ಲಕ್ಷ	11.00%	150
6.	ಕೈ ಸಾಲ ತೀರಿಸುವ ಉದ್ದೇಶ	ಗರಿಷ್ಠ ರೂ.25 ಲಕ್ಷ	11.00%	150
7.	ವೈದ್ಯಕೀಯ ವೆಚ್ಚ	ಗರಿಷ್ಠ ರೂ.10 ಲಕ್ಷ	10.50%	150
8.	ವ್ಯಾಪಾರಭಿವೃದ್ಧಿ /ಕೃಷಿ ಸಂಬಂಧಿತ (ಹಾಲಿ ಸಾಲಗಳು)	ಗರಿಷ್ಠ ರೂ.4.00 ಕೋಟಿ	11.50%	150
9.	ವ್ಯಾಪಾರಭಿವೃದ್ಧಿ/ಎಂ.ಎಸ್.ಎಂ.ಇ/ ಕೃಷಿ ಸಂಬಂಧಿತ/ ಇತರೆ ಆದ್ಯತಾ ವಲಯ ಸಾಲಗಳು	ಗರಿಷ್ಠ ರೂ.4.00 ಕೋಟಿ ರೂ.25 ಲಕ್ಷಗಳವರೆಗೆ ರೂ.25 ಲಕ್ಷ ಮೇಲ್ಪಟ್ಟು ರೂ.1.00 ಕೋಟಿವರೆಗೆ ರೂ.1.00 ಮೇಲ್ಪಟ್ಟು ರೂ.4.00 ಕೋಟಿವರೆಗೆ	9.50% 10.50% 11.00%	150
10	ಅಡಮಾನ ಸಾಲ ಇತರೆ ಉದ್ದೇಶಗಳಿಗೆ (ನಿಗದಿತ ಉದ್ದೇಶಗಳಿಗೆ ಹೊರತುಪಡಿಸಿ)	ಗರಿಷ್ಠ ರೂ.4.00 ಕೋಟಿ	12.00%	150
11.	ವಾಹನ ಸಾಲ	ಗರಿಷ್ಠ ರೂ. 30 ಲಕ್ಷ ಅಥವಾ ವಾಹನ ಮುಖಬಿಲೆಯ ಶೇ.75% ರಷ್ಟು	10.50%	60
12.	ನಗದುದ್ದರಿ ಸಾಲ / ಓವರ್ ಡ್ರಾಫ್ಟ್	ಗರಿಷ್ಠ ರೂ.2.00 ಕೋಟಿ	14.00%	12
13	ವಿಶೇಷ ಜಂಟಿ ಸಾಲ	ಗರಿಷ್ಠ ರೂ.5.00 ಲಕ್ಷ	13.00%	60
14	ಆಭರಣ ಸಾಲ (ಸಾಮಾನ್ಯ ಸದಸ್ಯರಿಗೆ) ನಾಮಿನಲ್ ಸದಸ್ಯರಿಗೆ ಗರಿಷ್ಠ	ಗರಿಷ್ಠ ರೂ.10 ಲಕ್ಷ ರೂ.4.00 ಲಕ್ಷಗಳವರೆಗೆ (ಬುಲೆಟ್ ಸಾಲ) ರೂ.4.00 ಲಕ್ಷ ಮೇಲ್ಪಟ್ಟು ರೂ.10.00 ಲಕ್ಷಗಳವರೆಗೆ (ಇ.ಎಂ.ಐ) ರೂ.1.00 ಲಕ್ಷ	8.00% 8.50% 8.00%	12
15.	“ಬಿ” ಖಾತಾ ಸ್ಥಿರಾಸ್ತಿ ಸಾಲ “ಎ” ಖಾತಾ ಸ್ಥಿರಾಸ್ತಿ ಸಾಲಗಳಿಗೆ ನಿಗದಿಪಡಿಸಿರುವಂತೆ	ಗರಿಷ್ಠ ರೂ.50.00 ಲಕ್ಷ 		150
	ಆಧಾರ ರಹಿತ ಸಾಲಗಳು ಜಾಮೀನು/ಜಂಟಿ ಸಾಲ ಗೃಹಪಯೋಗಿ ಸಾಮಗ್ರಿ ಸಾಲ	ಗರಿಷ್ಠ ರೂ.5.00 ಲಕ್ಷ ಗರಿಷ್ಠ ರೂ.1.00 ಲಕ್ಷ	13.00% 11.00%	60 36

ದಿ ಜನತಾ ಕೋ-ಆಪರೇಟಿವ್ ಬ್ಯಾಂಕ್ ಲಿ., ಮಲ್ಲೇಶ್ವರಂ, ಬೆಂಗಳೂರು-560 055.
ಇದರ 2024-25ನೇ ಸಾಲಿನ ಲಾಭ ನಷ್ಟದ ತಃಖ್ತೆ

ನವ್ಯಾಂಶಗಳು	ದಿನಾಂಕ 31-03-2025 ಕ್ಕೆ	ದಿನಾಂಕ 31-03-2024 ಕ್ಕೆ	ಲಾಭಾಂಶಗಳು	ದಿನಾಂಕ 31-03-2025 ಕ್ಕೆ	ದಿನಾಂಕ 31-03-2024 ಕ್ಕೆ
1. ತೇವಣಿಗಳ ಮೇಲೆ ಬಡ್ಡಿ ಕೊಟ್ಟಿದ್ದು	44,46,94,797.00	52,19,69,171.00	1. ಬಡ್ಡಿ ಮತ್ತು ಸೋಡಿ	78,59,94,014.00	87,66,43,213.00
2. ಸಂಬಳ ಮತ್ತು ಬಡ್ತಿ	6,48,34,422.00	601,41,199.00	2. ಇತರೆ ಆದಾಯ	8,22,89,619.00	1,52,33,147.00
3. ನಿರ್ದೇಶಕರ ಸಭಾ ಬಡ್ತಿ	21,94,000.00	18,08,000.00			
4. ಬಾಡಿಗೆ, ಕರ, ವಿಮೆ	1,37,15,849.00	153,00,813.00			
5. ಲೀಗಲ್ ಫೀ	6,18,533.00	2,77,689.00			
6. ಆಂಚೆ, ತಂತಿ ಮತ್ತು ದೂರವಾಣಿ	2,68,693.00	3,96,947.00			
7. ಲೆಕ್ಕ ಪರಿಶೋಧನಾ ಶುಲ್ಕ	10,28,000.00	14,21,000.00			
8. ಕಟ್ಟಡ, ಮರಮುಟ್ಟುಗಳು ಮತ್ತು ಕಛೇರಿ ಸಲಕರಣೆಗಳ ಸವಕಳಿ/ರಿಹೇರಿ	64,92,841.00	64,84,682.00			
9. ಮುದ್ರಣ, ಲೇಖನ ಸಾಮಗ್ರಿ ಮತ್ತು ಚಾಹಿರಾತು	6,93,492.00	12,05,541.00			
10. ಇತರೆ ಖರ್ಚು	6,76,29,379.00	6,95,89,171.00			
11. ಅವಕಾಶಗಳು / ಇತರೆ ಮೀಸಲು	2,36,33,422.00	8,17,04,860.00			
12. ತೆರಿಗೆ ಪಾವತಿಗೆ ಮುನ್ನ ಲಾಭ	24,24,80,205.00	13,15,77,287.00			
13. ತೆರಿಗೆ ಪಾವತಿಸಿದ್ದು	6,70,00,000.00	5,38,05,052.00			
14. ಪ್ರಸಕ್ತ ಸಾಲಿನ ಲಾಭ (A)	17,54,80,205.00	7,77,72,235.00			
ಒಟ್ಟು	86,82,83,633.00	89,18,76,360.00	ಒಟ್ಟು	86,82,83,633.00	89,18,76,360.00
ಮೀಸಲು ನಿಧಿಯಿಂದ ಹಿಂಪಡೆದಿದ್ದು (B)		1,08,17,843.00	<u>ಲೆಕ್ಕಪರಿಶೋಧನಾ ದೃಢೀಕರಣ ಪತ್ರ</u> ದಿ ಜನತಾ ಕೋ-ಆಪರೇಟಿವ್ ಬ್ಯಾಂಕ್ ಲಿ., ಬೆಂಗಳೂರು-560055, ಇದರ 2024-25ನೇ ಸಾಲಿನ ಲೆಕ್ಕ ಪುಸ್ತಕವನ್ನು ಪರಿಶೀಲಿಸಿರುತ್ತೇನೆ. ನನ್ನ ಸಾಮಾನ್ಯ ಜ್ಞಾನ ಮತ್ತು ನಂಬಿಕೆಯಂತೆ ಲೆಕ್ಕಪರಿಶೋಧನೆಗೆ ಅಗತ್ಯವಾದ ಎಲ್ಲಾ ಮಾಹಿತಿ ಹಾಗೂ ವಿವರಣೆಗಳನ್ನು ಪಡೆದಿದ್ದು, ತೃಪ್ತಿಕರವೆಂದು ಕಂಡುಬಂದಿರುತ್ತದೆ. ನನ್ನ ಸಾಮಾನ್ಯ ಜ್ಞಾನ ಮತ್ತು ನಂಬಿಕೆಯಂತೆ, ಮೇಲ್ಕಂಡ ಆಸ್ತಿ-ಜವಾಬ್ದಾರಿ ಮತ್ತು ಲಾಭ-ನಷ್ಟದ ತಃಖ್ತೆಯು ದಿನಾಂಕ : 31.03.2025 ಕ್ಕೆ ಬ್ಯಾಂಕಿನ ನಿಜವಾದ ಸ್ಥಿತಿಯನ್ನು ಅಲಾಯದ ಲಗತ್ತಿಸಿರುವ ನನ್ನ ಪ್ರತ್ಯೇಕ ವರದಿಯಲ್ಲಿನ ಅಂಶಗಳಿಗೊಳಪಟ್ಟು ಕರಾರುವಕ್ಕಾಗಿ ತೋರಿಸುತ್ತದೆ ಎಂದು ದೃಢೀಕರಿಸುತ್ತೇನೆ. “ಪರಿಶೀಲಿಸಿದೆ” ಸಹಿ/- ವೈ.ಸಿ.ಆರ್.ಜೆ. & ಅಸೋಸಿಯೇಟ್ಸ್ ಚಾರ್ಟೆಡ್ ಅಕೌಂಟೆಂಟ್ಸ್ ರಮೇಶ್ ಯು. ಅಂಗಡಿ ಪಾಲುದಾರ ಸದಸ್ಯತ್ವ ಸಂಖ್ಯೆ: 234143 ಎಫ್‌ಆರ್‌ಎನ್: 006927ಎಸ್ ಯುಡಿಐಎನ್:25234143BMITVI2292		
ಆರ್ ಎಫ್ 2.0 ಅವಕಾಶದಿಂದ ಹಿಂಪಡೆದಿರುವುದು (C)		1,08,25,750.00			
ಹಿಂದಿನ ಸಾಲಿನ ನಷ್ಟ (D)		8,34,00,264.00			
ಲಾಭಾಂಶ ಹಂಚಿಕೆ ಪ್ರಸ್ತಾವನೆ					
ಶಾಸನ ಬದ್ಧ ಮೀಸಲು	6,06,46,442.00				
ಇತರೆ ಮೀಸಲು	7,53,33,763.00				
ಪ್ರಸ್ತಾವಿತ ಲಾಭಾಂಶ ಹಂಚಿಕೆ ಭಾರತೀಯ ರಿಸರ್ವ್‌ಬ್ಯಾಂಕಿನ ಅನುಮೋದನೆಗೆ ಒಳಪಟ್ಟಂತೆ	3,95,00,000.00				
ನಿವ್ವಳ ಲಾಭ (A+B+C-D)	17,54,80,205.00	1,60,15,564.00			

ಸ್ಥಳ : ಬೆಂಗಳೂರು
ದಿನಾಂಕ : 26-06-2025

ಸಹಿ/-
ವಿನೋದ ಶಿವರಾಮಯ್ಯ
ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಪ್ರಭಾರ)

ಸಹಿ/-
ಎಂ.ಎಸ್. ವಿಜಯಸಾರಥಿ
ನಿರ್ದೇಶಕರು

ಸಹಿ/-
ಬಿ. ಅರವಿಂದ್
ಉಪಾಧ್ಯಕ್ಷರು

ಸಹಿ/-
ಸಿ.ಎಲ್. ಮರಿಗೌಡ
ಅಧ್ಯಕ್ಷರು

ದಿ ಜನತಾ ಕೋ-ಆಪರೇಟಿವ್ ಬ್ಯಾಂಕ್ ಲಿ., ಮಲ್ಲೇಶ್ವರಂ, ಬೆಂಗಳೂರು-560 055.
ಇದರ ದಿನಾಂಕ : 31-03-2025 ರ ಆಸ್ತಿ ಜವಾಬ್ದಾರಿ ತಪ್ಪೆ

ಬಂಡವಾಳ ಮತ್ತು ಜವಾಬ್ದಾರಿಗಳು	ದಿನಾಂಕ 31-03-2025 ರಲ್ಲಿದ್ದಂತೆ	ದಿನಾಂಕ 31-03-2024 ರಲ್ಲಿದ್ದಂತೆ	ಆಸ್ತಿ ಮತ್ತು ಸ್ವತ್ತುಗಳು	ದಿನಾಂಕ 31-03-2025 ರಲ್ಲಿದ್ದಂತೆ	ದಿನಾಂಕ 31-03-2024 ರಲ್ಲಿದ್ದಂತೆ
1. ಅಧಿಕೃತ ಷೇರು ಬಂಡವಾಳ	50,00,00,000.00	50,00,00,000.00	1. ಕೈಯಲ್ಲಿರುವ ನಗದು	2,80,00,494.00	4,22,24,017.00
1. ಷೇರು ಬಂಡವಾಳ ಪಾವತಿಯಾದದ್ದು	32,90,30,950.00	32,99,57,200.00	2. ಇತರೆ ಬ್ಯಾಂಕುಗಳಲ್ಲಿರುವ ಶಿಲ್ಕು	29,02,81,208.00	38,89,13,873.00
2. ಕಾಯ್ದಿಟ್ಟ ನಿಧಿ ಮತ್ತು ಇತರೆ ನಿಧಿಗಳು	35,19,48,227.00	37,61,92,573.00	3. ಕರೆ ಹಾಗೂ ಅಲ್ಪ ಸೂಚನೆಗೆ	17,00,00,000.00	15,00,00,000.00
3. ಠೇವಣಿಗಳು	660,62,70,925.00	742,55,65,872.00	4. ಠೇವಣಾತಿ ಯೋಜನೆಗಳು / ಹೂಡಿಕೆಗಳು	332,71,77,467.00	372,46,61,465.00
4. ಸಂದಾಯವಾಗತಕ್ಕ ಬಿಲ್ಲುಗಳು	48,04,755.00	1,18,08,578.00	5. ನಿವ್ವಳ ಸಾಲ ಮತ್ತು ಮುಂಗಡಗಳು	428,22,82,863.00	445,44,16,663.00
5. ಶಾಖಾ ಹೊಂದಾಣಿಕೆಗಳು	-	-	6. ಸುಸ್ತಿ ಸಾಲಗಳ ಮೇಲೆ ಬರಬೇಕಾದ ಬಡ್ಡಿ(ಕಾಂಟ್ರಾ)	13,97,81,921.00	17,54,13,999.00
6. ಸುಸ್ತಿ ಸಾಲಗಳ ಮೇಲೆ ಬರಬೇಕಾದ ಬಡ್ಡಿ(ಕಾಂಟ್ರಾ)	13,97,81,921.00	17,54,13,999.00	7. ಉತ್ಪಾದಕ ಸಾಲಗಳ ಮೇಲೆ ಬರಬೇಕಾದ ಬಡ್ಡಿ	4,59,46,114.00	5,15,13,425.00
7. ಪಾವತಿಸಬೇಕಾದ ಬಡ್ಡಿ	45,63,797.00	41,75,859.00	8. ಶಾಖೆಗಳ ಹೊಂದಾಣಿಕೆಗಳು	29,354.00	25,738.00
8. ಇತರೆ ಜವಾಬ್ದಾರಿಗಳು	89,23,06,730.00	88,02,70,256.00	9. ಕಟ್ಟಡ	61,87,927.00	68,69,607.00
9. ನಿವ್ವಳ ಲಾಭ - ನಷ್ಟದ ತಃಖ್ತೆಯಿಂದ	17,54,80,205.00	1,60,15,564.00	10. ಮರಮುಟ್ಟುಗಳು ಮತ್ತು ಪೀಠೋಪಕರಣಗಳು	58,73,041.00	65,25,602.00
10. ಆಕಸ್ಮಿಕ ಜವಾಬ್ದಾರಿಗಳು (DEAF)			11. ಕಛೇರಿ ಸಲಕರಣೆಗಳು	26,90,443.00	29,18,094.00
ಹಿಂದಿನ ಸಾಲಿನಲ್ಲಿದ್ದ ಮೊತ್ತ 1,40,09,408.00			12. ವಾಹನ	6,42,607.00	7,56,008.00
ವರದಿ ಸಾಲಿನಲ್ಲಿ ವರ್ಗಾಯಿಸಿದ ಮೊತ್ತ 61,59,431.00			13. ಗಣಕ ಯಂತ್ರ	12,64,407.00	18,96,517.00
ಹಿಂಪಡೆದ ಮೊತ್ತ 81,566.00			14. ಎಲೆಕ್ಟ್ರಿಕಲ್ ಫಿಟ್ಟಿಂಗ್ಸ್	5,18,349.00	5,75,942.00
ವರ್ಷಾಂತ್ಯದಲ್ಲಿದ್ದ ಮೊಬಲಗು 2,00,87,273.00			15. ಇತರೆ ಆಸ್ತಿಗಳು	9,84,09,037.00	10,84,28,050.00
			16. ಹಕ್ಕುಗಳ ತೃಪ್ತಿಯಲ್ಲಿ ಸ್ವಾಧೀನ ಪಡಿಸಿಕೊಂಡಿರುವ ಬ್ಯಾಂಕೇತರ ಆಸ್ತಿ ಹಿಂದಿನ ಸಾಲಿನ ನಷ್ಟ	10,51,02,278.00	10,42,60,901.00
ಒಟ್ಟು	850,41,87,510.00	921,93,99,901.00	ಒಟ್ಟು	850,41,87,510.00	921,93,99,901.00

ಲೆಕ್ಕಪರಿಶೋಧನಾ ದೃಢೀಕರಣ ಪತ್ರ

ದಿ ಜನತಾ ಕೋ-ಆಪರೇಟಿವ್ ಬ್ಯಾಂಕ್ ಲಿ., ಬೆಂಗಳೂರು-560055, ಇದರ 2024-25ನೇ ಸಾಲಿನ ಲೆಕ್ಕ ಪುಸ್ತಕವನ್ನು ಪರಿಶೀಲಿಸಿರುತ್ತೇನೆ. ನನ್ನ ಸಾಮಾನ್ಯ ಜ್ಞಾನ ಮತ್ತು ನಂಬಿಕೆಯಂತೆ ಲೆಕ್ಕಪರಿಶೋಧನೆಗೆ ಅಗತ್ಯವಾದ ಎಲ್ಲಾ ಮಾಹಿತಿ ಹಾಗೂ ವಿವರಣೆಗಳನ್ನು ಪಡೆದಿದ್ದು, ತೃಪ್ತಿಕರವೆಂದು ಕಂಡುಬಂದಿರುತ್ತದೆ. ನನ್ನ ಸಾಮಾನ್ಯ ಜ್ಞಾನ ಮತ್ತು ನಂಬಿಕೆಯಂತೆ, ಮೇಲ್ಕಂಡ ಆಸ್ತಿ-ಜವಾಬ್ದಾರಿ ಮತ್ತು ಲಾಭ-ನಷ್ಟದ ತಃಖ್ತೆಯು ದಿನಾಂಕ : 31.03.2025 ಕ್ಕೆ ಬ್ಯಾಂಕಿನ ನಿಜವಾದ ಸ್ಥಿತಿಯನ್ನು ಅಲಾಯದ ಲಗತ್ತಿಸಿರುವ ನನ್ನ ಪ್ರತ್ಯೇಕ ವರದಿಯಲ್ಲಿನ ಅಂಶಗಳಿಗೊಳಪಟ್ಟು ಕರಾರುವಕ್ಕಾಗಿ ತೋರಿರುತ್ತದೆ ಎಂದು ದೃಢೀಕರಿಸುತ್ತೇನೆ.

“ಪರಿಶೀಲಿಸಿದೆ”

ಸಹಿ/-

ವೈ.ಸಿ.ಆರ್.ಜೆ. & ಅಸೋಸಿಯೇಟ್ಸ್
 ಚಾರ್ಟೆಡ್ ಅಕೌಂಟೆಂಟ್ಸ್
 ರಮೇಶ್ ಯು. ಅಂಗಡಿ
 ಪಾಲುದಾರ ಸದಸ್ಯ ಸಂಖ್ಯೆ: 234143
 ಎಫ್‌ಆರ್‌ಎನ್: 006927ಎಸ್
 ಯುಡಿಐನ್:25234143BMITVI2292

ಸಹಿ/-

ಸ್ಥಳ : ಬೆಂಗಳೂರು
 ದಿನಾಂಕ : 26-06-2025

ವಿನೋದ ಶಿವರಾಮಯ್ಯ
 ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಪ್ರಭಾರ)

ಸಹಿ/-

ಎಂ.ಎಸ್. ವಿಜಯಸಾರಥಿ
 ನಿರ್ದೇಶಕರು

ಸಹಿ/-

ಬಿ. ಅರವಿಂದ್
 ಉಪಾಧ್ಯಕ್ಷರು

ಸಹಿ/-

ಸಿ.ಎಲ್. ಮರಿಗೌಡ
 ಅಧ್ಯಕ್ಷರು

ವಿಶೇಷ ಸೂಚನೆ :
ಹಿರಿಯ ಸದಸ್ಯರಿಗೆ ಸನ್ಮಾನ
ದಿನಾಂಕ 23.08.2025ರ ಶನಿವಾರ ಬೆಳಿಗ್ಗೆ 10.00 ರಿಂದ 1.00 ಗಂಟೆಯವರೆಗೆ.

ದಿನಾಂಕ 31.03.2025ಕ್ಕೆ 75 ವರ್ಷ ತುಂಬಿದ ಹಿರಿಯ ಸದಸ್ಯರು, ಸದಸ್ಯರಾಗಿ ಕನಿಷ್ಠ 5 ವರ್ಷ ಪೂರೈಸಿದ್ದಲ್ಲಿ ಸನ್ಮಾನ ಸ್ವೀಕರಿಸಲು ಅರ್ಹರಾಗಿರುತ್ತಾರೆ. ಈ ಸಂಬಂಧ ದಿನಾಂಕ 23.08.2025ರ ಶನಿವಾರ ಬೆಳಿಗ್ಗೆ 10 ರಿಂದ 1.00 ಗಂಟೆಯ ವರೆಗೆ ವೈ.ಮುನಿಸ್ವಾಮಪ್ಪ ಕಲ್ಯಾಣ ಮಂಟಪ ಯಶವಂತಪುರ, (ಗೋಪಾಲ್ ಟಾಕೀಸ್ ಪಕ್ಕ) ಬೆಂಗಳೂರು-560022 ಇಲ್ಲಿ ಸಮಾರಂಭ ಏರ್ಪಡಿಸಲಾಗಿದೆ, ಅರ್ಹಸದಸ್ಯರು ತಾವು ವ್ಯವಹರಿಸುವ ಶಾಖೆಗಳಲ್ಲಿ ಅರ್ಜಿ ನಮೂನೆ ಪಡೆದು ತಮ್ಮ ವಿವರಗಳನ್ನು ಆಯಾ ಶಾಖಾ ವ್ಯವಸ್ಥಾಪಕರಿಗೆ ದಿನಾಂಕ 15.08.2025 ರ ಒಳಗಾಗಿ ಸಲ್ಲಿಸಲು ವಿನಂತಿಸಿಕೊಳ್ಳಲಾಗಿದೆ.

ಸಾಂಸ್ಕೃತಿಕ ಕಾರ್ಯಕ್ರಮ
ದಿನಾಂಕ : 23.08.2025 ರ ಶನಿವಾರ ಸಂಜೆ 3.00 ರಿಂದ 5.00 ಗಂಟೆಯವರೆಗೆ.
ಪ್ರತಿಭಾ ಪುರಸ್ಕಾರ ಸಮಾರಂಭ
ದಿನಾಂಕ : 23.08.2025 ರ ಶನಿವಾರ ಸಂಜೆ 5.00 ಘಂಟೆಗೆ.

2024-25ನೇ ಸಾಲಿನಲ್ಲಿ ಎಸ್.ಎಲ್.ಎಲ್.ಸಿ/ಪಿ.ಯು.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ ಶೇ.85% ಮತ್ತು ಕನ್ನಡ ಮಾಧ್ಯಮದಲ್ಲಿ ಶೇ.70%ಕ್ಕೂ ಹೆಚ್ಚಿನ ಅಂಕ ಗಳಿಸಿದವರಿಗೆ ಹಾಗೂ ರಾಜ್ಯ/ ರಾಷ್ಟ್ರ/ ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಕ್ಷೇತ್ರದಲ್ಲಿ ಚಿನ್ನ/ ಬೆಳ್ಳಿ/ ಕಂಚು ಪದಕ ಪಡೆದವರನ್ನು ದಿನಾಂಕ 23.08.2025 ರಂದು ಶನಿವಾರ ವೈ. ಮುನಿಸ್ವಾಮಪ್ಪ ಕಲ್ಯಾಣ ಮಂಟಪ, ಯಶವಂತಪುರ, (ಗೋಪಾಲ್ ಟಾಕೀಸ್ ಪಕ್ಕ), ಬೆಂಗಳೂರು-560022 ಇಲ್ಲಿ ಪುರಸ್ಕರಿಸಲು ನಿರ್ಧರಿಸಲಾಗಿದೆ. ಸದರಿ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಅರ್ಹ ಮಕ್ಕಳ ಪೋಷಕ ಸದಸ್ಯರು (ತಂದೆ/ತಾಯಿ) ತಾವು ವ್ಯವಹರಿಸುವ ಶಾಖೆಗಳಲ್ಲಿ ಅರ್ಜಿ ನಮೂನೆ ಪಡೆದು ತಮ್ಮ ವಿವರಗಳನ್ನು ಆಯಾ ಶಾಖಾ ವ್ಯವಸ್ಥಾಪಕರಿಗೆ ದಿನಾಂಕ 15.08.2025 ರ ಒಳಗಾಗಿ ಸಲ್ಲಿಸಲು ಕೋರಲಾಗಿದೆ.

ಬ್ಯಾಂಕಿನ ಶಾಖೆಗಳ ವಿವರ	ದೂರವಾಣಿ ಸಂಖ್ಯೆ	ಈ-ಮೇಲ್ ಐಡಿ
1. ಪ್ರಧಾನ ಕಛೇರಿ	080-2346 9560	gm@jcbank.in
2. ಮಲ್ಲೇಶ್ವರಂ ಶಾಖೆ	080-2334 1972	mlmbranch@jcbank.in
3. ಪಶ್ಚಿಮ ಕಾರ್ಡ್ ರಸ್ತೆ ಶಾಖೆ	080-2349 4343	wcrbranch @jcbank.in
4. ಗೋವಿಂದರಾಜನಗರ ಶಾಖೆ	080-2350 4101	grnbranch@jcbank.in
5. ಅಮರಜ್ಯೋತಿನಗರ ಶಾಖೆ	080-2318 4799	ajnbranch@jcbank.in
6. ಸಹಕಾರನಗರ ಶಾಖೆ	080-2362 5151	sknbranch@jcbank.in
7. ಹೆಸರಘಟ್ಟ ರಸ್ತೆ ಶಾಖೆ	080-2839 3232	hgrbranch@jcbank.in
8. ಸುಂಕದಕಟ್ಟೆ ರಸ್ತೆ ಶಾಖೆ	080-2358 2121	sktbranch@jcbank.in

ತೆರೆದ ಅಂಚೆ

60ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯ ಸೂಚನಾ ಪತ್ರ
ದಿನಾಂಕ : 24-08-2025, ಭಾನುವಾರ, ಬೆಳಿಗ್ಗೆ : 9.30 ಗಂಟೆಗೆ

ಇವರಿಗೆ,

ಶ್ರೀಮತಿ/ಶ್ರೀ : _____

ಅಂಚೆ ತಲುಪದಿದ್ದ ಪಕ್ಷದಲ್ಲಿ, ಈ ವಿಳಾಸಕ್ಕೆ ಹಿಂದಿರುಗಿಸಿ

ಬಿ ಜನತಾ ಕೋ-ಆಪರೇಟಿವ್ ಬ್ಯಾಂಕ್ ಲ.,

ಆಡಳಿತ ಕಛೇರಿ : ನಂ. 156, 8ನೇ ಮುಖ್ಯರಸ್ತೆ, 17ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-560 055.